



## GUJARAT PETROSYNTHESE LIMITED

**Reg. Off:** No.24, II Main, Doddanekkundi Industrial Area,  
Phase I, Mahadevapura Post, Bangalore-560 048.  
Ph: 91 – 80 - 28524133 Fax: 91– 80 - 28524171  
E-mail : [info@gpl.in](mailto:info@gpl.in), Website: [www.gpl.in](http://www.gpl.in)  
CIN No. L23209KA1977PLC043357



13<sup>th</sup> November, 2018

To  
The Secretary  
The Bombay Stock Exchange Ltd.  
Corporate Services,  
New Trading Ring, Rotunda Building,  
25th Floor, P. J. Tower, Dalal Street,  
Fort, Mumbai 400001  
Fax : (022) 22723121/ 22722037/ 22722041

Dear Sir,

**Sub:** Newspaper Advertisement(s) of the Notice of Board meeting of the Company under regulations 47 of SEBI (Listing Obligations and Disclosure Requirements) Regulations, 2015

Please find enclosed newspaper advertisements of the Notice of Board meeting of the Company held on 14<sup>th</sup> November, 2018 published on dated 6<sup>th</sup> November, 2018.

Details of the Newspaper Publications are as follows:

1. Smayukta Karnataka in Karnataka Language; and
2. Financial Express in English Language

The above is for your information, records and reference please.

Thanking you,  
Yours sincerely,

For Gujarat Petrosynthese Limited

  
Ankita Gokani  
Company Secretary

Enc: a/a



## Oriental Aromatics Limited

(Formerly Known as Camphor & Allied Products Ltd.)  
Registered Office: 133, Jehangir Building, M. G. Road, Mumbai - 400001.  
CIN : L17299MH1972PLC285731

### Unaudited Financial Results for the Quarter and Half Year Ended 30<sup>th</sup> September 2018

(₹ In Lakh)

S.No.	Particulars	Quarter Ended	Half Year Ended	Quarter Ended
		30.09.2018	30.09.2018	30.09.2017
		Unaudited	Unaudited	Unaudited
1.	Total Income from Operations(Net)	20,058.66	34,928.61	13,106.55
2.	Net Profit / (Loss) for the period (before tax and exceptional items)	2,626.16	4,328.68	1,241.52
3.	Net Profit / (Loss) for the period (before tax and after exceptional items)	2,626.16	4,328.68	1,241.52
4.	Net Profit/(Loss) for the period (after tax and exceptional items)	1,715.51	2,822.14	968.85
5.	Total Comprehensive Income for the period	1,721.80	2,834.72	965.26
6.	Paid-up Equity Share Capital (FV of Rs.10/- each)	841.34	841.34	513.37
7.	Earnings per Share (EPS) - Basic & Diluted EPS (Rs.)	20.39	33.54	11.52

1) The above is an extract of the detailed format of the Quarterly Financial Results filed with the Stock Exchange under Regulation 33 of SEBI (Listing Obligations and Disclosure Requirements) Regulations, 2015. These Unaudited Financial Results were reviewed by the Audit Committee and approved by the Board of Directors at the meeting held on 05<sup>th</sup> November 2018. The Statutory Auditors have reviewed the same in terms of Regulation 33 of the SEBI (Listing Obligations and Disclosure Requirements) Regulations, 2015. 2) The full format of above extract of Financial Results, together with the Limited Review Report of the Statutory Auditors are available on the Stock Exchange website www.bseindia.com and also under "Investor Information" link of Company's website www.camphor-allied.com.

Place : Mumbai  
Date : 05/11/2018

By Order of the Board  
Sd/-  
Dharmil A. Bodani  
Chairman & Managing Director  
DIN : 001618333

## Gujarat Petrosynthese Limited

Reg. Off: No. 24, II Main,  
Doddanekundi Industrial Area, Phase I,  
Mahadevapura Post. BANGALORE- 560 048.  
Ph: 91-80-28524133 Fax: 91-80-28524171  
E-mail : info@gpl.in, Website: www.gpl.in  
CIN No. L23209KA1977PLC043357

### NOTICE

Pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, Notice is hereby given that the Meeting of the Board of Directors is scheduled to be held on Wednesday 14<sup>th</sup> November, 2018, at Mumbai to consider inter alia the un-audited Financial Results of the Company for the quarter and half year ended on 30<sup>th</sup> September, 2018 along with other business.

The information contained in this notice is also available on the Company's Website at www.gpl.in and on the website of the Stock Exchange i.e. www.bseindia.com.

For Gujarat Petrosynthese Ltd.  
Sd/-  
Date : 06<sup>th</sup> Nov. 2018 Ankita Gokani  
Place : Bangalore Company Secretary

## ALLSEC TECHNOLOGIES LTD.

Regd. Office: 7-H, Century Plaza, 560-562,  
Anna Salai, Teynampet, Chennai - 600018.  
CIN No: L72300TN1998PLC041033  
Email : investorcontact@allsectech.com

### NOTICE

Notice is hereby given that pursuant to Regulations 29(1)(a) and 47 of SEBI (Listing Obligations and Disclosure Requirements) Regulations, 2015, a meeting of Board of Directors of the Company will be held on Tuesday, the 13<sup>th</sup> November, 2018, inter-alia, to consider and approve the Un-audited Financial Results for the Half year & Quarter ended 30<sup>th</sup> September, 2018.

A copy of this notice is available on company's website at www.allsectech.com and also on Stock Exchange's Websites at www.nseindia.com and www.bseindia.com.

For Allsec Technologies Limited  
Sd/-  
Gagan Deep Singh  
Place: Chennai  
Date : 05<sup>th</sup> Nov. 2018 Company Secretary

## SHRISTI

SHRISTI INFRASTRUCTURE  
CORPORATION LIMITED  
Regd. Office: Plot No. X - 1, 2 & 3  
Block - EP, Sector - V, Salt Lake City  
Kolkata - 700091  
Ph. +91 33 4020 2020, Fax: +91 33 4020 2099.  
E-mail: investorrelations@shristicorp.com  
CIN: L65922WB1990PLC049541

Notice is hereby given pursuant to Regulation 29 read with Regulation 47 of SEBI (Listing Obligations and Disclosure Requirements) Regulations, 2015 that a meeting of the Board of Directors of the Company will be held on Tuesday, the 13<sup>th</sup> November 2018 to inter-alia, consider, approve and take on record the Unaudited Financial Results of the Company for the quarter ended 30<sup>th</sup> September 2018.

This information is also available on the website of the Company at www.shristicorp.com and on the website of the Stock Exchange at www.bseindia.com and www.cse-india.com.

For Shristi Infrastructure Corporation Ltd.  
Sd/-  
Manoj Agarwal  
VP (Corporate Affairs) & Company Secretary

Place : Kolkata  
Dated : 5<sup>th</sup> November, 2018

## SpiceJet Limited

CIN: L51909DL1984PLC288239

Regd. Office: Indira Gandhi International Airport, Terminal 1D,  
New Delhi-110 037  
Website: www.spicejet.com; email: investors@spicejet.com;  
T: +91 124 3913939; F: +91 124 3913844

### NOTICE

Notice is hereby given that:

- the 34<sup>th</sup> Annual General Meeting ("AGM") of the Company will be held on Thursday, the 29<sup>th</sup> day of November, 2018 at 10:00 A.M. at Sri Sathya Sai International Centre, Pragati Vihar, Lodhi Road, New Delhi-110003 to transact the businesses mentioned in Notice of the AGM.
- the electronic transmission of Notice of the AGM and Annual Report for financial year 2017-18 to members whose e-mail IDs are registered with the Company/Depository Participant(s) and physical dispatch of the above documents in the permitted mode to other members have completed on November 5, 2018. The Annual Report alongwith Notice of the AGM is also available on website of the Company i.e. www.spicejet.com in "Investors" section and website of M/s. Karvy Computershare Private Limited ("Karvy") i.e. https://evoting.karvy.com.

3. pursuant to Section 108 of the Companies Act, 2013 read with Rule 20 of Companies (Management and Administration) Rules, 2014 as amended, the Company is providing e-voting facility to its members for voting on the business as specified in Notice of the AGM. For detailed instructions on e-voting, members are requested to refer Notice of the AGM. In case of any queries, member may refer the Frequently Asked Questions (FAQs) for shareholders and e-voting User Manual for shareholders available at the download section of http://evoting.karvy.com or contact Mrs. C. Shobha Anand, Deputy General Manager, Karvy through e-mail helpdesk at evoting@karvy.com or at Tel. No. at 1800 345 4001 or at address Karvy Selenium Tower B, Plot No. 31-32, Gachibowli, Financial District, Nanakramguda, Hyderabad - 500 032.

Members are informed that (a) the e-voting period commences on November 25, 2018 at 9:00 A.M. and ends on November 28, 2018 at 5:00 P.M. The e-voting will not be allowed beyond the aforesaid date and time and the e-voting module shall be disabled by Karvy upon expiry of aforesaid period; (b) members of the Company, holding shares either in physical form or in dematerialized form, as on the cut-off of date i.e. November 22, 2018, only shall be entitled to cast their vote by e-voting or voting at AGM through poll; (c) members who have not cast their votes by e-voting may cast their votes at the AGM venue by way of poll; (d) a member may attend the AGM even after exercising his right to vote through e-voting, but shall not be eligible to vote at the AGM; and (e) any person, who acquires shares of the Company and becomes the member of the Company after dispatch of Notice of the AGM and holding shares as on the cut-off date i.e. November 22, 2018, may follow the same procedure as mentioned in Notice of the AGM for e-voting or may write to Karvy on the e-mail evoting@karvy.com for obtaining User ID and Password. However, if you have already registered with Karvy for e-voting, you can use your existing User ID and Password for casting your votes.

4. pursuant to Regulation 42 of the SEBI (Listing Obligations and Disclosure Requirements) Regulations, 2015 read with Section 91 of the Companies Act, 2013 and the applicable rules made thereunder, the Register of Members and Share Transfer Books will remain closed from November 23, 2018 to November 29, 2018 (both days inclusive) for the purpose of the 34<sup>th</sup> AGM of the Company.

For SpiceJet Limited

Sd/-  
Chandan Sand

Place : Gurgaon  
Date : November 5, 2018 Sr. VP (Legal) & Company Secretary



## EVEREADY INDUSTRIES INDIA LTD.

Registered Office : 1, Middleton Street, Kolkata - 700071

CIN: L31402WB1934PLC007993; Tel: 91-33-22883950; Fax: 91-33-24864673; Email: investorrelation@eveready.co.in; Website: www.evereadyindia.com

### EXTRACT OF STATEMENT OF STANDALONE UNAUDITED FINANCIAL RESULTS FOR THE QUARTER AND SIX MONTHS ENDED 30<sup>TH</sup> SEPTEMBER, 2018

(₹ In Lakhs, except per share data)

Sl. No.	Particulars	3 months ended	6 months ended	Corresponding
		(30/09/2018)	(30/09/2018)	3 months ended
		Unaudited	Unaudited	Unaudited
1.	Total Income from Operations	39,274.49	77,978.54	41,105.70
2.	Net Profit for the period before Tax*	3,206.44	5,565.95	4,812.25
3.	Net Profit for the period after tax*	2,466.12	4,301.33	3,635.42
4.	Total Comprehensive Income for the period [comprising Profit for the period (after tax) and Other Comprehensive Income (after tax)]	2,506.18	4,291.52	3,599.05
5.	Paid-up Equity Share Capital (Face Value : ₹5/- per share)	3,634.36	3,634.36	3,634.36
6.	Earnings Per Share (Basic & Diluted) of ₹5/- each (not annualised)			
	(a) Basic	3.39	5.92	5.00
	(b) Diluted	3.39	5.92	5.00

\*There were no exceptional and/or Extraordinary items during the quarter and six months ended 30<sup>th</sup> September, 2018.

### Note:

The above is an extract of the detailed format of the Standalone Unaudited Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Statement of the Quarterly Unaudited Financial Results are available on the Stock Exchange websites at www.bseindia.com, www.nseindia.com and www.evereadyindia.com respectively and on the Company's website at www.evereadyindia.com.

EVEREADY INDUSTRIES INDIA LTD.  
Kolkata  
November 05, 2018  
Suvamoy Laha  
Director

## SHEELA FOAM LIMITED

Regd. office: C-55 Preet Vihar, Vikas Marg , New Delhi-110092  
Corporate Office :37/2 Site IV Sahibabad Industrial Area Ghaziabad-201010  
Tel: 0120-4162200, Fax:0120-4162282, Web: www.sheelafoam.com  
CIN L74899DL1971PLC005679



(Rs. in Crore)

### UN-AUDITED CONSOLIDATED FINANCIAL RESULTS FOR THE QUARTER AND HALF YEAR ENDED SEPTEMBER 30, 2018

Sl. No.	Particulars	Quarter Ended 30.09.2018 (Un-Audited)	Half Year Ended 30.09.2018 (Un-Audited)	Quarter Ended 30.09.2017 (Un-Audited)
1	Total Income from Operations	541.26	1,049.63	490.28
2	Net Profit / (Loss) for the period (before tax, exceptional and/or Extraordinary items)	35.97	81.36	50.81
3	Net Profit / (Loss) for the period after tax (after exceptional and/or Extraordinary items)	35.97	81.36	50.81
4	Net Profit / (Loss) for the period after tax (after exceptional and/or Extraordinary items)	24.36	56.95	34.27
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	25.74	58.38	34.84
6	Equity Share Capital (Face value of Rs. 5/- each)	24.39	24.39	24.39
7	Reserves (excluding Revaluation Reserve) as shown in the Audited Balance Sheet	572.87 (As on 31st March 18)	572.87 (As on 31st March 18)	572.87 (As on 31st March 18)
8	Earnings Per Share (of Rs. 5/- each) (for continuing and discontinued operations) (not annualized)-			
	Basic:	4.99	11.67	7.14
	Diluted:	4.99	11.67	7.14

### Notes:

1 The above is an extract of the detailed format of quarterly and half year ended Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the quarterly and half year ended Financial Results are available on the Company's website www.sheelafoam.com and on the website of stock exchanges www.nseindia.com and www.bseindia.com.

2 The above Consolidated audited Financial Results have been reviewed by the Audit Committee of the Board in its meeting held on November 05, 2018 and approved and taken on record by the Board of Directors of the Company in its meeting held on November 05, 2018. Further in accordance with the requirements of Regulation 33 of the SEBI (Listing and Other Disclosure Requirements) Regulations, 2015, the Statutory Auditors have carried out the Review and the Review Report has been regrouped/revised wherever necessary.

3 Previous quarter/year figures have been regrouped/revised wherever necessary.

4 Key Standalone financial information is given below:

(Rs. in Crore)

Sl. No.	Particulars	Quarter Ended 30.09.2018 (Un-Audited)	Half Year Ended 30.09.2018 (Un-Audited)	Quarter Ended 30.09.2017 (Un-Audited)
1	Total Income from Operations	456.49	889.33	413.95
2	Net Profit / (Loss) for the period before tax (after exceptional and/or Extraordinary items)	33.27	80.18	46.89
3	Net Profit / (Loss) for the period after tax (after exceptional and/or Extraordinary items)	22.02	55.47	31.37

For Sheela Foam Limited  
Sd/-  
(Rahul Gautam)  
Chairman & Managing Director

Noida, November 5, 2018

## SOUTH DELHI MUNICIPAL CORPORATION

### NOTICE INVITING DUAL BID TENDERS

Ex. Engineer (E)/Prj. WZ, Old zonal building, Rajouri Garden, Delhi invites online dual bid e-tender

NIT No-10, dated: 06/11/2018. Name of work: Const. of 100 bedded Hospital at Tilak Nagar, New Delhi under SDMC Subhead: S/I/T/C of Composite Electrical works. Under Head of Account - XL-IX-Med. Tendered Amount: Rs.20,76,41,860/-. Earnest Money: Rs.30,76,418/-. Time of completion: 1 year, Tender cost: Rs 1500/-, Rates hold good upto: 6 months.

The tender documents can be downloaded from the website https://www.tenderwizard.com/SOUTHDMCETENDER. Prebid reply /addendum/corrigendum etc (if any) shall be uploaded on the aforesaid SDMC website and the same shall be considered to be part of tender document. The intending bidder for online sale /submission of tenders must get themselves registered with MCD e-tendering from IT Department, 2<sup>nd</sup> Floor, Dr. SPM Civic Center, N.Delhi-02.

Ro No: 127/DPI/S/2018-19

EE(Elect)/Pr./WZ

## SpiceJet Limited

CIN: L51909DL1984PLC288239

Regd. Office: Indira Gandhi International Airport, Terminal 1D,  
New Delhi-110 037  
Website: www.spicejet.com; email: investors@spicejet.com;  
T: +91 124 3913939; F: +91 124 3913844

### NOTICE

Notice is hereby given pursuant to Regulation 47(1) of the SEBI (Listing Obligations and Disclosure Requirements) Regulations, 2015 that a Meeting of the Board of Directors of the Company will be held on Wednesday, the 14<sup>th</sup> day of November, 2018 to consider and approve, inter-alia, the un-audited Financial Results of the Company for the second quarter ended September 30, 2018.

The notice to the stock exchange communicating the above is available on the website of the stock exchange where the shares of the Company are listed viz. www.bseindia.com and on the Company's website viz. www.spicejet.com.

For SpiceJet Limited  
Sd/-  
Chandan Sand

Date : November 5, 2018

Place : Gurgaon Sr. VP (Legal) & Company Secretary

## Himatsingka

### EXTRACT OF CONSOLIDATED FINANCIAL RESULTS FOR THE QUARTER AND HALF YEAR ENDED SEPTEMBER 30, 2018

(₹ in Lacs)

Particulars	Quarter Ended on 30.09.2018	Quarter Ended on 30.06.2018	Quarter Ended on 30.09.2017	Half Year Ended on 30.09.2018	Half Year Ended on 30.09.2017	Financial Year Ended on 31.03.2018
	Unaudited	Unaudited	Unaudited	Unaudited	Unaudited	Audited
Total Income from operations	66,596	58,259	57,850	1,24,855	1,09,002	2,24,906
Net Profit / (Loss) for the period (before tax and exceptional items)	8,720	7,145	7,065	15,865	14,058	29,048
Net Profit / (Loss) for the period before tax (after exceptional items)	8,720	7,145	7,065	15,865	14,058	29,048
Net Profit / (Loss) for the period after tax (after exceptional items)	5,273	4,457	5,056	9,730	10,119	20,164
Total comprehensive income for the period [Comprising Profit / (Loss) for the period (after tax)]	5,836	3,348	3,935	9,184	8,955	18,984
Paid-up equity share capital [Face value Rs. 5 per share]	4,923	4,923	4,923	4,923	4,923	4,923
Reserves excluding reserves	-	-	-	-	-	1,17,830
Earnings per share (not annualised except year ended 31.3.2018) - in Rupees (after exceptional items)						
a) Basic (₹)	5.36	4.53	5.14	9.89	10.28	20.48
b) Diluted (₹)	5.36	4.53	5.14	9.89	10.28	20.48

### Notes :

1. Key Standalone financial information of the Company is given below :

Sl. No.	Particulars	Quarter Ended on 30.09.2018	Quarter Ended on 30.06.2018	Quarter Ended on 30.09.2017	Half Year Ended on 30.09.2018	Half Year Ended on 30.09.2017	Financial Year Ended on 31.03.2018
		Unaudited	Unaudited	Unaudited	Unaudited	Unaudited	Audited
1A.	Income from Operations	43,622	43,168	43,447	86,790	84,244	1,60,803
1B.	Profit before tax	9,463	8,156	7,252	17,596	14,151	29,605
1C.	Profit after tax	5,999	5,393	5,243	11,365	10,302	20,360
1D.	Total comprehensive income	4,005	3,148	3,575	7,153	8,248	17,979

2. The above is an extract of the detailed format of unaudited Standalone and Consolidated results for the quarter and ended on 30 September, 2018 filed with the Stock Exchanges under Regulations 33 of the SEBI (Listing and Other Disclosure Requirements) Regulations, 2015. The full format of unaudited Standalone and Consolidated results for the quarter ended on 30 September, 2018 are available on the website of the Stock Exchanges (www.nseindia.com/www.bseindia.com) and the Company's website (www.himatsingka.com/Investorrelation/financialresults).

3. During the previous quarter ended 30 June 2018, the Company through its wholly owned step down subsidiary Himatsingka America Inc, USA has acquired the home portfolio of Global Brand Holding Limited. The acquired portfolio includes exclusive license rights to the Tommy Hilfiger Home brand, the Copper Fit brand and other brands. The Company has carried out the provisional price allocation and after allocating the consideration to the respective assets (including intangible assets) at fair value the remaining consideration is recorded as goodwill.

Place : Bengaluru

Date : 05 November, 2018

Dinesh Himatsingka

Executive Chairman

Shrikant Himatsingka

Managing Director & CEO

## Himatsingka Seide Limited

Registered Office : 10/24, Kumara Krupa Road, High Grounds, Bengaluru - 560 001

Phone : +91-80-22378000, Fax : +91-80-4147 9384, Email : investors@himatsingka.com

Website : www.himatsingka.com. CIN : L17112KA1985PLC006647



